

## ಚೆಕ್ ಸಂಗ್ರಹದ ನಿಯಮ

### 1. ಪರಿಚಯ

ಪಾವತಿಸುವಿಕೆಯಲ್ಲಿ ಮತ್ತು ವರ್ಗಾವಣೆಯ ವ್ಯವಸ್ಥೆಯಲ್ಲಿ ಹಾಗೂ ಕಾರ್ಯ ನಿರ್ವಹಣೆಯಲ್ಲಿನ ಗುಣಮಟ್ಟದ ಬದಲಾವಣೆ ಮತ್ತು ಪ್ರಕ್ರಿಯೆಯನ್ನು ಗಮನದಲ್ಲಿರಿಸಿಕೊಂಡು, ಅನೇಕ ಬ್ಯಾಂಕ್ ಗಳಲ್ಲಿ ತಂತ್ರಜ್ಞಾನದ ಬದಲಾವಣೆಯನ್ನು ಮಾಡಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ನವೆಂಬರ್ 1, 2004 ರಿಂದ ಜಾರಿಯಾಗುವಂತೆ, ತನ್ನ ಪೂರ್ವ ಸೂಚನೆಯನ್ನು ಇಲ್ಲಿ ನೀಡಿರುವುದರ ಮೇಲೆ ಹಿಂತೆಗೆದುಕೊಂಡಿದೆ (i) ಸ್ಥಳೀಯ/ಹೊರಭಾಗದ ಚೆಕ್ ಗಳ ಶೀಘ್ರ ಜಮೆ, (ii) ಸ್ಥಳೀಯ/ಹೊರಭಾಗದ ಸಾಧನಗಳ ಸಂಗ್ರಹಕ್ಕಾಗಿ ಸಮಯದ ಚೌಕಟ್ಟು ಮತ್ತು (iii) ವಿಳಂಬ ಸಂಗ್ರಹಕ್ಕಾಗಿ ಬಡ್ಡಿಪಾವತಿ. ಈ ಕಡ್ಡಾಯ ಮಾರ್ಗದರ್ಶನಗಳ ಹಿಂಪಡೆಯುವಿಕೆಯು ಚೆಕ್ ಮತ್ತು ಇತರ ಸಾಧನಗಳ ಸಂಗ್ರಹದ ಸಾಮರ್ಥ್ಯವನ್ನು ಸುಧಾರಿಸಿ, ಮಾರುಕಟ್ಟೆಯ ಸ್ಪರ್ಧಾ ಬಲವನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಬ್ಯಾಂಕ್ ನ ಈ ಸಂಗ್ರಹ ನಿಯಮವು ನಮ್ಮ ಗ್ರಾಹಕರಿಗೆ ನೀಡುವ ಸೇವೆಯನ್ನು ಉತ್ತಮಗೊಳಿಸಲು ನಾವು ಮಾಡುತ್ತಿರುವ ನಿರಂತರ ಪ್ರಯತ್ನದ ಪ್ರತಿಫಲವಾಗಿದ್ದು, ಸಾಮರ್ಥ್ಯಕ್ಕೆ ಅತ್ಯುನ್ನತ ಮಾನದಂಡವನ್ನು ನೀಡಿದೆ. ಈ ನಿಯಮವು ಪಾರದರ್ಶಕತೆ ಹಾಗೂ ಗ್ರಾಹಕರನ್ನು ಪ್ರಾಮಾಣಿಕತೆಯಿಂದ ನೋಡುವುದರ ಮೂಲ ತತ್ವದ ಮೇಲೆ ಆಧಾರವಾಗಿದೆ. ತನ್ನ ಗ್ರಾಹಕರಿಗೆ ಶೀಘ್ರ ಸಂಗ್ರಹ ಸೇವೆಯನ್ನು ನೀಡುವಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲು ಬ್ಯಾಂಕ್ ಬದ್ಧವಾಗಿದೆ. ಈ ನಿಯಮದ ದಾಖಲಾತಿಯು ಕೆಳಗಿನ ಅಂಶಗಳನ್ನು ಒಳಗೊಂಡಿದೆ:

- ಭಾರತದೊಳಗೆ ಅಥವಾ ವಿದೇಶದಲ್ಲಿ ಸ್ಥಳೀಯವಾಗಿ ಪಾವತಿಸಲ್ಪಡುವ ಚೆಕ್ ಮತ್ತು ಇತರ ಸಾಧನಗಳ ಸಂಗ್ರಹ.
- ಸಾಧನದ ಸಂಗ್ರಹಕ್ಕಾಗಿ ಸಮಯದ ನಿಯಮವನ್ನು ಅನುಸರಿಸುವ ಬದ್ಧತೆ.
- ಹೊರಭಾಗದ ಸಾಧನಗಳ ಪ್ರಕ್ರಿಯೆಯಲ್ಲಿ ಸಮಯದ ಅವಧಿಯನ್ನು ಸಂಧಿಸುವಲ್ಲಿ ಬ್ಯಾಂಕ್ ವಿಫಲವಾದರೆ, ಬಡ್ಡಿ ಪಾವತಿಸುವ ನಿಯಮ.
- ವ್ಯವಹಾರದಲ್ಲಿ ಕಳೆದುಹೋದ ಸಾಧನದ ಸಂಗ್ರಹವನ್ನು ನಿರ್ವಹಣೆಯಲ್ಲಿನ ನಮ್ಮ ನಿಯಮ.

### 2. ಸಂಗ್ರಹದ ಸಿದ್ಧತೆ

ಕೇಂದ್ರದಲ್ಲಿ ಲಭ್ಯವಿರುವ ತೀರುವಳಿ ವ್ಯವಸ್ಥೆಯ ಮೂಲಕ ಸ್ಥಳೀಯವಾಗಿ ಪಾವತಿಸಲ್ಪಡುವ ಎಲ್ಲಾ ಚೆಕ್ ಮತ್ತು ಇತರ ನಿವಾರಣೀಯ ಸಾಧನಗಳನ್ನು ಪ್ರಸ್ತುತಪಡಿಸುವುದು. ಶಾಖೆಯ ಕೌಂಟರ್ ಮತ್ತು ಶಾಖೆಯೊಳಗಿನ ಸಂಗ್ರಹ ಬಾಕ್ಸ್ ಗಳಲ್ಲಿ ಜಮೆಯಾದ ಚೆಕ್ ಗಳನ್ನು ಶಾಖೆಯು ಕೆಲಸ ಆರಂಭಿಸಿದ ಒಂದು ಗಂಟೆಗಳೊಳಗೆ ಅದೇ ದಿನ ತೀರುವಳಿ ಮಾಡಬೇಕು. ನಿಗದಿತ ಸಮಯದ ಹೊರತಾಗಿ ಜಮೆ ಮಾಡಲಾದ ಮತ್ತು ಎಟಿಎಂ ನ ವಿಭಾಗಗಳೂ ಸೇರಿದಂತೆ ಶಾಖೆಯ ಹೊರಗಿನ ಸಂಗ್ರಹ ಬಾಕ್ಸ್ ನೊಳಗಿನ ಚೆಕ್ ಗಳನ್ನು ಮುಂದಿನ ತಿರುವಳಿ ಚಕ್ರದೊಳಗೆ ಪ್ರಸ್ತುತಪಡಿಸಬೇಕು. ನಿರ್ದಿಷ್ಟ ತೀರ್ಮಾನ ಹಂತವನ್ನು ಪ್ರತಿಯೊಂದು ಸ್ಥಳದಲ್ಲಿನ ವೈಯಕ್ತಿಕ ಶಾಖೆಗಳಲ್ಲಿ ತೀರುವಳಿ ಸಮಯದ ಆಧಾರದ ಮೇಲೆ ಪ್ರದರ್ಶಿಸಿರಲಾಗುತ್ತದೆ. ಒಂದು ನಿಯಮವಾಗಿ, ಬ್ಯಾಂಕ್ ತೀರುವಳಿ ವರ್ಗಾವಣೆ ನಡೆದ ಅದೇ ದಿನ ಗ್ರಾಹಕನ ಖಾತೆಗೆ ಜಮೆ ಮಾಡಬೇಕು. ಹೀಗೆ ಜಮೆಯಾದ ಮೊತ್ತದ ಹಿಂತೆಗೆತವನ್ನು ತೀರುವಳಿ ಸದನದ ಚೆಕ್ ಮರಳುವಿಕೆಯ ನಿಗದಿಯ ಪ್ರಕಾರ ಅನುಮತಿಸಲಾಗುತ್ತದೆ. ಅನ್ವಯಿಸುವಲ್ಲಿ, ಅಧಿಕ ಮೌಲ್ಯದ ತೀರುವಳಿಯನ್ನು (ಅದೇ ದಿನ ಜಮೆ) ಗ್ರಾಹಕರಿಗೆ ವಿಸ್ತರಿಸಲಾಗುತ್ತದೆ.

ತೀರುವಳಿ ಸದನ ಇಲ್ಲದಿರುವ ಕೇಂದ್ರಗಳಲ್ಲಿರುವ ಬ್ಯಾಂಕ್ ಶಾಖೆಗಳು ಸ್ಥಳೀಯ ಚೆಕ್ ಗಳನ್ನು ಕೌಂಟರ್ ನಲ್ಲಿನ ಡ್ರಾಯರ್ ಬ್ಯಾಂಕ್ ನಲ್ಲಿ ಪ್ರಸ್ತುತಪಡಿಸಿ, ಅದನ್ನು ಸಾಧ್ಯವಾದಷ್ಟೂ ಬೇಗ ಜಮಾ ಪ್ರಕ್ರಿಯೆಯನ್ನು ಮಾಡುವುದು ಬ್ಯಾಂಕ್ ನ ಜವಾಬ್ದಾರಿಯಾಗಿದೆ.

## 2.2 ಹೊರಭಾಗದ ಚೆಕ್ ಗಳು

ಹೊರಭಾಗದ ಕೇಂದ್ರಗಳ ಇತರ ಬ್ಯಾಂಕ್ ಗಳಲ್ಲಿ ತೆಗೆಯಲಾದ ಚೆಕ್ ಗಳನ್ನು ಸಾಮಾನ್ಯವಾಗಿ ಆ ಕೇಂದ್ರಗಳ ಬ್ಯಾಂಕ್ ಶಾಖೆಗಳ ಮೂಲಕ ಸಂಗ್ರಹಿಸಲಾಗುತ್ತದೆ. ಬ್ಯಾಂಕ್ ತನ್ನದೇ ಶಾಖೆಯನ್ನು ಹೊಂದಿರದಿದ್ದಲ್ಲಿ, ಸಾಧನವನ್ನು ನೇರವಾಗಿ ಡ್ರಾಯಿ ಬ್ಯಾಂಕ್ ಅಥವಾ ಪೂರಕ ಬ್ಯಾಂಕ್ ಗಳ ಮೂಲಕ ಸಂಗ್ರಹಿಸಲಾಗುತ್ತದೆ. ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ನೀಡಲ್ಪಟ್ಟ ರಾಷ್ಟ್ರೀಯ ತಿರುವಳಿ ಸೇವೆಯನ್ನು ಸಹ ಇಂತಹ ಸಂಗ್ರಹ ಸೇವೆ ಲಭ್ಯವಿದ್ದಲ್ಲಿ ಬಳಸಿಕೊಳ್ಳುತ್ತದೆ.

ಹೊರಭಾಗದ ಕೇಂದ್ರದಲ್ಲಿನ ಬ್ಯಾಂಕ್ ನ ಶಾಖೆಯಲ್ಲೇ ತೆಗೆದುಕೊಂಡ ಚೆಕ್ ಅನ್ನು ಅಂತರ್ ಶಾಖೆಯನ್ನು ಬಳಸುವ ಮೂಲಕ ಸಂಗ್ರಹಿಸಲಾಗುತ್ತದೆ. ಕೇಂದ್ರೀಯ ಸಂಸ್ಕರಣಾ ಸಿದ್ಧತೆಯ ಮೂಲಕ ಸಂಪರ್ಕಿಸಲಾದ ಶಾಖೆಗಳು ಮತ್ತು ತನ್ನ ಗ್ರಾಹಕರಿಗೆ ಎಲ್ಲಿಂದಲಾದರೂ ತನ್ನ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುವ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಹೊರಭಾಗದ ಸಾಧನಗಳಿಗೆ ಸಂಬಂಧಿಸಿದಂತೆ ನಿರ್ಣಾಯಕ ಸಮಯಕ್ಕೆ ಮೊದಲು ಮತ್ತು ಅದರ ಯಾವುದೇ ಶಾಖೆಯಲ್ಲಿ ತೆಗೆದುಕೊಂಡ ಸಾಧನಕ್ಕೆ ಅದೇ ದಿನ ಜಮೆ ಮಾಡುತ್ತದೆ.

## 2.3 ವಿದೇಶಗಳಲ್ಲಿ ಪಾವತಿಸಲ್ಪಡುವ ಚೆಕ್ ಗಳು

ಬ್ಯಾಂಕ್ ತನ್ನ ಶಾಖೆಯನ್ನು ಹೊಂದಿರುವ ವಿದೇಶೀ ಕೇಂದ್ರಗಳಲ್ಲಿ ಪಾವತಿಸುವ ಚೆಕ್ ಗಳನ್ನು (ಅಥವಾ ಅದರ ಪರ್ಯಾಯ ಇತ್ಯಾದಿಗಳ ಮೂಲಕ ಕಾರ್ಯ ನಿರ್ವಹಿಸುವ ಬ್ಯಾಂಕ್) ಆ ಕಛೇರಿಯಿಂದ ಸಂಗ್ರಹಿಸಲಾಗುತ್ತದೆ. ಪೂರಕ ಬ್ಯಾಂಕ್ ಗಳ ಸೇವೆಗಳನ್ನು ಪೂರಕ ಶಾಖೆ ಇರುವ ದೇಶ/ ಕೇಂದ್ರಗಳಲ್ಲಿ ಬಳಸಲಾಗುತ್ತದೆ. ಬ್ಯಾಂಕ್ ಅಥವಾ ಪೂರಕ ಶಾಖೆ ನೇರ ಪ್ರಸ್ತುತಿಯನ್ನು ಹೊಂದಿರದ ವಿದೇಶದ ಬ್ಯಾಂಕ್ ಕೇಂದ್ರಗಳಲ್ಲಿ ತೆಗೆಯಲಾದ ಚೆಕ್ ಗಳನ್ನು ನೇರವಾಗಿ ಡ್ರಾಯಿ ಬ್ಯಾಂಕ್ ಗೆ ಪೂರಕ ಬ್ಯಾಂಕ್ ಗಳಲ್ಲಿ ನಿರ್ವಹಿಸಲಾದ ಒಂದು ಬ್ಯಾಂಕ್ ನ ನಾಸ್ಟ್ರೋ ಖಾತೆಗೆ ಸಂಬಂಧಿಸಿದ ಜಮಾ ಪ್ರಕ್ರಿಯೆಗೆ ಸೂಚನೆಗಳನ್ನು ಕಳುಹಿಸಲಾಗುತ್ತದೆ.

ಕೆಲವು ಪ್ರಮುಖ ಕರೆನ್ಸಿಗಳ ಕೂಲಿಂಗ್ ಅವಧಿಯು ಕೆಳಕಂಡಂತಿವೆ:

ಕೂಲಿಂಗ್ ಅವಧಿಯ ದಿನಗಳು		
ಕರೆನ್ಸಿ		ಕೂಲಿಂಗ್ ಅವಧಿ – ಕೆಲಸದ ದಿನಗಳು
ಯು ಎಸ್ ಡಾಲರ್	ನ್ಯೂಯಾರ್ಕ್	6
ಯು ಎಸ್ ಡಾಲರ್	ನ್ಯೂಯಾರ್ಕ್ ಅಲ್ಲದ ತೀರುವಳಿ	14
ಗ್ರೇಟ್ ಬ್ರಿಟನ್ ಪೌಂಡ್		10
ಯೂರೋ		10
ಆಸ್ಟ್ರೇಲಿಯನ್ ಡಾಲರ್		8
ಸಿಂಗಪೂರ್ ಡಾಲರ್		21
ಕೆನಡಿಯನ್ ಡಾಲರ್		21
ವಿನಿಮಯ ದರ: ಕೂಲಿಂಗ್ ಅವಧಿಯ ನಂತರದ ಜಮೆಯ ದಿನಾಂಕಕ್ಕೆ ಅನ್ವಯಿಸುವ ದರ		

## 2.4 ಸ್ಥಳೀಯ / ಹೊರಭಾಗದ ಚೆಕ್ ಗಳು / ಸಾಧನಗಳ ಶೀಘ್ರ ಜಮೆ:

ಗ್ರಾಹಕರಿಂದ ಬ್ಯಾಂಕ್ ನ ಪೂರ್ವ ಸಿದ್ಧತೆಯೊಂದಿಗೆ ಸಂಗ್ರಹಿಸಲಾದ ಸಾಧನಕ್ಕೆ ಶೀಘ್ರ ಜಮೆ ನೀಡಲಾಗುತ್ತದೆ. ಶೀಘ್ರ ಜಮೆಯ ಸೌಲಭ್ಯವನ್ನು ಯಾವುದೇ ಔಪಚಾರಿಕ ತೀರುವಳಿ ಸದನ ಇಲ್ಲದಿರುವ ಕೇಂದ್ರದ ಸ್ಥಳೀಯ ಚೆಕ್ ಗೆ ಸಹ ಲಭ್ಯವಿರುತ್ತದೆ ಮತ್ತು ತೃಪ್ತಕರವಾಗಿ ನಿರ್ವಹಿಸಿದ ಖಾತೆಗಳಿಗೆ ರೂ. 15000 ದ ವರೆಗಿನ ಹೊರಭಾಗದ ಚೆಕ್ / ಸಾಧನಗಳಿಗೆ ನೀಡಲಾಗುತ್ತದೆ.

ಈ ಪಾಲಿಸಿಯ ಅಡಿಯಲ್ಲಿ, ಡಿಮಾಂಡ್ ಡ್ರಾಫ್ಟ್, ಬಡ್ಡಿ / ಡಿವಿಡೆಂಡ್ ವಾರಂಟ್ ಗಳಂತಹ ಪೂರ್ವಪಾವತಿ ಸಾಧನಗಳನ್ನು ಚೆಕ್ ಗಳಿಗೆ ಹೊರತಾಗಿ ಪರಿಗಣಿಸಲಾಗುತ್ತದೆ. ಬ್ಯಾಂಕ್ ತನ್ನದೇ ಶಾಖೆಯಲ್ಲಿ ತೆಗೆಯಲಾದ ಪೂರ್ವಪಾವತಿ ಸಾಧನಗಳಾದ ಡಿಮಾಂಡ್ ಡ್ರಾಫ್ಟ್/ ಬ್ಯಾಂಕರ್ ಚೆಕ್ ಗಳಿಗೆ ಬ್ಯಾಂಕ್ ಫಂಡ್ ಅನ್ನು ಈಗಾಗಲೇ ಸ್ವೀಕರಿಸಲಾಗಿದೆ ಎಂದು ಪರಿಗಣಿಸುತ್ತದೆ.

ಶೀಘ್ರ ಜಮೆಗೆ ವ್ಯತಿರಿಕ್ತವಾಗಿ ಚೆಕ್ ಅಮಾನ್ಯವಾದಲ್ಲಿ, ಬಡ್ಡಿಯನ್ನು ಬ್ಯಾಂಕ್ ಫಂಡ್ ರಹಿತವಾಗಿ ಉಳಿಯುವ ಅವಧಿಯವರೆಗೂ ಅನ್ವಯವಾಗುವಂತೆ ವ್ಯಕ್ತಿಗತ ಗ್ರಾಹಕರಿಗೆ ನೀಡಲಾದ ಖಾತೆಕೊರತೆ ಸೀಮಿತತೆಗೆ ಅನ್ವಯವಾಗುವಂತೆ ವಸೂಲಿ ಮಾಡುತ್ತದೆ.

ಈ ನಿಯಮದ ಉದ್ದೇಶಕ್ಕಾಗಿ, ತೃಪ್ತಿಕರವಾಗಿ ನಿರ್ವಹಿಸಿದ ಖಾತೆಯೂ ಒಂದಾಗಿದ್ದು, ಕೆಳಗಿನಂತಿದೆ

- ಆರು ತಿಂಗಳು ಮೊದಲೇ ತೆರೆದಿರಬೇಕು ಮತ್ತು ಕೆ ವೈ ಸಿ ನಿಯಮಗಳಿಗೆ ಬದ್ಧವಾಗಿರಬೇಕು.
- ಇದರ ನಡಾವಳಿಯು ತೃಪ್ತಿಕರವಾಗಿರಬೇಕು ಹಾಗೂ ಬ್ಯಾಂಕ್ ಯಾವುದೇ ಅನಿಯಮಿತ ವ್ಯವಹಾರಗಳಿಗೆ ಸೂಚನೆ ನೀಡಿರಬಾರದು.
- ಆರ್ಥಿಕ ಕಾರಣಕ್ಕಾಗಿ ಯಾವುದೇ ಚೆಕ್ / ಸಾಧನಗಳು ಶೀಘ್ರ ಜಮೆಯಾಗಿ ಮರಳಿರಬಾರದು
- ಶೀಘ್ರ ಜಮೆಯ ನಂತರ ಬ್ಯಾಂಕ್ ಹಿಂದಿನ ಯಾವುದೇ ಮುಂಗಡ ಮೊತ್ತವನ್ನು ವಸೂಲು ಮಾಡಲು ಕಷ್ಟವಾಗಿರಬಾರದು.

ಬ್ಯಾಂಕ್ ಕಾಲಕಾಲಕ್ಕೆ ನಿರ್ಧಾರಿತವಾದ ದರದಲ್ಲಿ ಖರೀದಿ ಮಾಡಿದ ಚೆಕ್ ನ ಮೌಲ್ಯದ ಮೇಲೆ ಪಾಕೆಟ್ ವೆಚ್ಚಗಳು ಹಾಗೂ ಕಮಿಷನ್ ನ ಹೊರತಾಗಿ ಸಂಗ್ರಹಿಸಿರಬೇಕು. ಹೀಗೆ ವಿಧಿಸಲಾದ ಕಮಿಷನ್ ನ ದರವನ್ನು ನಿಗದಿತ ಸಾಮಾನ್ಯ ಶುಲ್ಕಗಳ ಅಡಿಯಲ್ಲಿ ಪ್ರಕಟಿಸಲ್ಪಟ್ಟಿರಬೇಕು.

## 2.5 ಸ್ಥಳೀಯ/ಹೊರಭಾಗದ ಚೆಕ್ ಗಳ ಖರೀದಿ

ಬ್ಯಾಂಕ್ ತನ್ನದೇ ನಿರ್ಧಾರದಲ್ಲಿ, ಗ್ರಾಹಕನಿಂದ ಪೂರ್ವ ಸಿದ್ಧತೆಯ ಪ್ರಕಾರ ಸ್ಥಳೀಯ/ಹೊರಭಾಗದ ಚೆಕ್ ಗಳ ಸಂಗ್ರಹವನ್ನು ಖರೀದಿಸಬೇಕು. ಖಾತೆಯ ತೃಪ್ತಿಕರ ನಡಾವಳಿಯೊಂದಿಗೆ, ಚೆಕ್ ನ ಡ್ರಾಯರ್ ನ ಸ್ಥಿರತೆಯು ಸಹ ಚೆಕ್ ಅನ್ನು ಕೊಳ್ಳುವಾಗ ಪ್ರಮುಖ ಅಂಶವಾಗಿ ಪರಿಗಣಿಸಲಾಗುತ್ತದೆ.

## 2.6 ಶೀಘ್ರ ತೀರುವಳಿ:

ಭಾರತೀಯ ರಿಸರ್ವ್ ಬ್ಯಾಂಕ್ “ಶೀಘ್ರ ತೀರುವಳಿ” ಎನ್ನುವ ವ್ಯವಸ್ಥೆಯನ್ನು ಪರಿಚಯಿಸಿದ್ದು, ಇದು ಹೊರಭಾಗದ ಚೆಕ್ ಗಳ ಸಂಗ್ರಹಣೆಯ ಸಮಯವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಶೀಘ್ರ ತೀರುವಳಿಯು ಹೊರಭಾಗದ ಚೆಕ್ ಅನ್ನು ಸ್ಥಳೀಯ ತೀರುವಳಿಯ ಮೂಲಕ ಸಂಗ್ರಹಿಸುವುದಕ್ಕೆ ಸಂಬಂಧಿಸಿದೆ. ಸಂಗ್ರಹ ಆಧಾರದ ಮೇಲೆ ಹೊರಭಾಗದ ಚೆಕ್ ಸಂಗ್ರಹಣೆಯು ಡ್ರಾಯಿಂಗ್ ಕೇಂದ್ರದ ಮೇಲೆ ಒಂದರಿಂದ ಎರಡು ವಾರಗಳನ್ನು ತೆಗೆದುಕೊಳ್ಳುತ್ತದೆ. ಶೀಘ್ರ ತೀರುವಳಿಯ ಅಡಿಯಲ್ಲಿ, ಇದು ಎರಡರಿಂದ ಮೂರು ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ.

ಪ್ರಸ್ತುತ ಈ ಶೀಘ್ರ ತೀರುವಳಿ ಸೌಲಭ್ಯದ ಅಡಿಯಲ್ಲಿ 66 ಕೇಂದ್ರಗಳಿದ್ದು, ಇದು ಆರ್ ಬಿ ಐ ನಿಂದ ನೀಡಲ್ಪಟ್ಟಿದೆ. 10, 11 ಮತ್ತು 13, ವ್ಯವಹಾರದ ಸಂಕೇತಗಳನ್ನು ಹೊಂದಿರುವ ಚೆಕ್ ಗಳು, ಸಿಬಿಎಸ್-ಆಧಾರಿತ ಬ್ಯಾಂಕ್ ಶಾಖೆಗಳಿಂದ ತೆಗೆಯಲ್ಪಟ್ಟಿದ್ದು, ಇದು ಶೀಘ್ರ ತೀರುವಳಿಯಲ್ಲಿ ಪ್ರಸ್ತುತಪಡಿಸಲು ಅರ್ಹವಾಗಿರುತ್ತದೆ. ಪೇ ಆರ್ ಡರ್ ಗಳು, ಡಿಮಾಂಡ್ ಡ್ರಾಫ್ಟ್ ಗಳು, ಸರ್ಕಾರದ ಸಾಧನಗಳು ಮತ್ತು ಬ್ಯಾಂಕ್ ನಿಂದ ಅಥವಾ ಬ್ಯಾಂಕ್ ಶಾಖೆಯಿಂದ ಡ್ರಾ ಮಾಡಲಾದ ಚೆಕ್ ಗಳು ಶೀಘ್ರ ತೀರುವಳಿ ವ್ಯವಸ್ಥೆಯ ಭಾಗವಾಗಿರುವುದಿಲ್ಲ. ಹಾಗೂ ಶೀಘ್ರ ತೀರುವಳಿಯ ಸಂಗ್ರಹಕ್ಕೆ ಅರ್ಹವಾಗಿರುವುದಿಲ್ಲ. ಹೊಸ ತೀರುವಳಿ ವ್ಯವಸ್ಥೆಯು ಠೇವಣಿ ಶಾಖೆಯ ಸ್ಥಳದಲ್ಲಿ ಹೊರಭಾಗದ ಚೆಕ್ ಗಳ ತೀರುವಳಿಯನ್ನು ಉತ್ತೇಜಿಸುತ್ತದೆ ಹಾಗೂ ನಿರ್ಧರಣಾ ಸ್ಥಳದ ಕೇಂದ್ರಕ್ಕೆ ಎಂದರೆ ಸಾಧನದ ಡ್ರಾಯರ್ ಆತನ ಖಾತೆಯನ್ನು ನಿರ್ವಹಿಸುವ ಸ್ಥಳಕ್ಕೆ ಭೌತಿಕ ಚಲನೆ ಇರುವುದಿಲ್ಲ.

ಶೀಘ್ರ ತೀರುವಳಿ ಕೇಂದ್ರಗಳ ಪಟ್ಟಿ ಮತ್ತು ಪಾಲುದಾರ ಬ್ಯಾಂಕ್ ಶಾಖೆಗಳ ವಿವರಗಳು ಆರ್ ಬಿ ಐ ನ ಸೈಟ್ ನಲ್ಲಿ ಲಭ್ಯವಿದೆ.

### 3. ಸ್ಥಳೀಯ / ಹೊರಭಾಗದ ಚೆಕ್ / ಸಾಧನಗಳಿಗೆ ಸಮಯದ ಚೌಕಟ್ಟು:

ತೀರುವಳಿ ಜಮೆಯಲ್ಲಿನ ನೀಡಲಾದ ಸ್ಥಳೀಯ ಚೆಕ್ ಗಳು ಫಂಡ್ ನ ವರ್ಗಾವಣೆಯ ದಿನಾಂಕಕ್ಕೆ ಸೂಕ್ತವಾಗುತ್ತದೆ ಮತ್ತು ಖಾತೆದಾರನು ತೀರುವಳಿ ವಿಧಾನದಲ್ಲಿನ ಮರುಳುಮಿಕೆಯ ತೀರುವಳಿಯ ಪ್ರಕಾರ ಫಂಡ್ ಅನ್ನು ಹಿಂಪಡೆಯಬಹುದಾಗಿದೆ.

ಅಧಿಕ ಮೌಲ್ಯದ ತೀರುವಳಿಯಲ್ಲಿನ (ಗರಿಷ್ಠ ಮೌಲ್ಯ ರೂ.1 ಲಕ್ಷ ಅಥವಾ ಸ್ಥಳೀಯ ತೀರುವಳಿ ಸದನದಲ್ಲಿ ನಿರ್ಧರಿಸಿದಂತೆ) ನೀಡಲಾದ ಚೆಕ್ / ಸಾಧನವನ್ನು ಅದೇ ದಿನ (ಅಧಿಕ ಮೌಲ್ಯ / ಅದೇ ದಿನ ತೀರುವಳಿಯ ಸ್ಥಳಗಳಿಗೆ ಅನ್ವಯಿಸುತ್ತದೆ) ಜಮೆ ಮಾಡಲಾಗುತ್ತದೆ.

ದೇಶದೊಳಗಿನ ಕೇಂದ್ರಗಳಲ್ಲಿ ಸಂಗ್ರಹಕ್ಕಾಗಿ ಕಳುಹಿಸಿದ ಚೆಕ್ ಮತ್ತು ಇತರ ಸಾಧನಗಳಿಗೆ ಕೆಳಗಿನ ಸಮಯದ ನಿಯಮಗಳು ಅನ್ವಯಿಸುತ್ತವೆ:

- ಯಾವುದೇ ಬ್ಯಾಂಕ್ ನ ಶಾಖೆಯಲ್ಲಿನ ಠೇವಣಿ ಮಾಡಲಾದ ಮತ್ತು ರಾಜ್ಯದ ರಾಜಧಾನಿಗಳಲ್ಲಿನ ಪಾವತಿಸಲ್ಪಡುವ ಹೊರಭಾಗದ ಚೆಕ್ ಗಳನ್ನು ಗರಿಷ್ಠ 7 ದಿನಗಳ ಅವಧಿಯಲ್ಲಿ ಜಮೆ ಮಾಡಬೇಕು. ದಿನಗಳನ್ನು ಠೇವಣಿಯ ಸ್ಥಳ ಮತ್ತು ಪಾವತಿಸುವ ಸ್ಥಳದಲ್ಲಿನ ರಜಾದಿನಗಳ ಬಿಡುವನ್ನು ಹೊರತುಪಡಿಸಿ ಲೆಕ್ಕ ಮಾಡಲಾಗುತ್ತದೆ.
- ಪ್ರಮುಖ ನಗರಗಳಲ್ಲಿನ ತೆಗೆಯಲಾದ ಚೆಕ್ ಗಳನ್ನು (ಬ್ಯಾಂಕ್ ನಿಂದ ಕಾಲಕಾಲಕ್ಕೆ ಗುರುತಿಸಲಾಗುವ) ಠೇವಣಿಯ ದಿನಾಂಕದಿಂದ ಗರಿಷ್ಠ 10 ದಿನಗಳ ಒಳಗೆ ಜಮೆ ಮಾಡಬೇಕು. ದಿನಗಳನ್ನು ಠೇವಣಿಯ ಸ್ಥಳ ಮತ್ತು ಪಾವತಿಸುವ ಸ್ಥಳದಲ್ಲಿನ ರಜಾದಿನಗಳ ಬಿಡುವನ್ನು ಹೊರತುಪಡಿಸಿ ಲೆಕ್ಕ ಮಾಡಲಾಗುತ್ತದೆ.
- ಮೇಲೆ ತಿಳಿಸಿದ ಕೇಂದ್ರಗಳನ್ನು ಹೊರತುಪಡಿಸಿ ತೆಗೆಯಲಾದ ಚೆಕ್ ಗಳನ್ನು ಠೇವಣಿಯ ದಿನಾಂಕದಿಂದ ಗರಿಷ್ಠ 14 ದಿನಗಳೊಳಗಾಗಿ ಜಮೆ ಮಾಡಬೇಕು. ದಿನಗಳನ್ನು ಠೇವಣಿಯ ಸ್ಥಳ ಮತ್ತು ಪಾವತಿಸುವ ಸ್ಥಳದಲ್ಲಿನ ರಜಾದಿನಗಳ ಬಿಡುವನ್ನು ಹೊರತುಪಡಿಸಿ ಲೆಕ್ಕ ಮಾಡಲಾಗುತ್ತದೆ.

ಚೆಕ್ ಗಳ ಪೂರವ್ ವಾಸ್ತವತೆಗಾಗಿ ಬ್ಯಾಂಕ್ ಎಲ್ಲಾ ಅಗತ್ಯ ಕ್ರಮಗಳನ್ನೂ ತೆಗೆದುಕೊಳ್ಳುತ್ತದೆ ಮತ್ತು ತಡವಾದ ಚೆಕ್ ಗಳನ್ನು ಮುಂದೆ ಕಳುಹಿಸಲಾಗುವುದಿಲ್ಲ ಹಾಗೂ ಇದನ್ನು ಪ್ರಕರಣದ ಆಧಾರದ ಮೇಲಿನ ಪರಿಷ್ಕೃತಿಗಳಿಂದ ನಿರ್ಧರಿಸಲಾಗುತ್ತದೆ. ಬ್ಯಾಂಕ್ ಅಥವಾ ಅದರ ಏಜೆಂಟ್ ಗಳು ಹೊರಭಾಗದ ಚೆಕ್/ಗಳನ್ನು ತೀರುವಳಿ / ಡ್ರಾಯಿಂಗ್ ಬ್ಯಾಂಕ್ ಗೆ ನೀಡಿದಲ್ಲಿ, ಅದು ಆರ್ ಬಿ ಐ ನಿಂದ ಸೂಚಿಸಲ್ಪಟ್ಟ ಸಮಯದ ಪರಿಮಿತಿಯ ಪ್ರಕಾರ ತೀರುವಳಿ ಬ್ಯಾಂಕ್ ಸಾಧನ/ಗಳನ್ನು ತೀರುವಳಿ ಮಾಡುವ ಹೊಣೆಯಾಗಿರುತ್ತದೆ. ತೀರುವಳಿ / ಡ್ರಾಯಿಂಗ್ ಬ್ಯಾಂಕ್ ನಿಂದ ಯಾವುದೇ ಅಸಮಂಜಸ ವಿಳಂಬವಾದಲ್ಲಿ, ಬ್ಯಾಂಕ್ ಇಂತಹ ಸಂದರ್ಭದಲ್ಲಿ ತಡವಾದ ವಾಸ್ತವತೆಗಾಗಿ ಅರ್ಹ ಬಡ್ಡಿಯನ್ನು ಪಾವತಿಸಲು ನಿರ್ಧರಿಸಲಾಗುತ್ತದೆ.

ವಿದೇಶದಲ್ಲಿನ ತೆಗೆಯಲಾದ ಚೆಕ್ ಗಳನ್ನು ಸಂಗ್ರಹಕ್ಕಾಗಿ 'ಉತ್ತಮ ಪ್ರಯತ್ನಗಳ' ಆಧಾರದ ಮೇಲೆ ಸ್ವೀಕರಿಸಲಾಗುತ್ತದೆ. ಪೂರಕ ಬ್ಯಾಂಕ್ ನೊಂದಿಗಿನ ಯಾವುದೇ ನಿರ್ದಿಷ್ಟ ಸಂಗ್ರಹ ಸಿದ್ಧತೆಯ ಸಂದರ್ಭದಲ್ಲಿ ಪೂರಕ ಬ್ಯಾಂಕ್ ನೊಂದಿಗೆ ಸಂಬಂಧಪಟ್ಟ ದೇಶಗಳಿಗೆ ಅನ್ವಯಿಸುವಂತೆ ಕೂಲಿಂಗ್ ಅವಧಿಯನ್ನು ಪರಿಗಣಿಸಿ ಬ್ಯಾಂಕ್ ನ ನಾಸ್ಟ್ರೋ ಖಾತೆಗೆ ಪ್ರಕ್ರಿಯೆಗಾಗಿ ಜಮೆ ಮಾಡಲು ನೀಡಲಾಗುತ್ತದೆ.

### 4. ಸ್ಥಳೀಯ / ಹೊರಭಾಗದ ಚೆಕ್ ಗಳ ತಡ ಸಂಗ್ರಹಕ್ಕೆ ಪಾವತಿಸುವ ಬಡ್ಡಿ:

ಬ್ಯಾಂಕ್ ನ ಪರಿಹಾರ ನಿಯಮದ ಪ್ರಕಾರ, ಮೇಲೆ ತಿಳಿಸಿದ ಅವಧಿಯನ್ನು (ಅಂಶ 3) ಮೀರಿ ಜಮೆ ಮಾಡಲು ತಡವಾದಲ್ಲಿ ಬ್ಯಾಂಕ್ ತನ್ನ ಗ್ರಾಹಕರಿಗೆ ಸಂಗ್ರಹಿಸಿದ ಸಾಧನದ ಮೊತ್ತಕ್ಕೆ ಬಡ್ಡಿಯನ್ನು ಪಾವತಿಸುತ್ತದೆ. ಇಂತಹ ಬಡ್ಡಿಯನ್ನು ಎಲ್ಲಾ ವಿಧದ ಖಾತೆಯಲ್ಲೂ ಗ್ರಾಹಕರಿಂದ ಯಾವುದೇ ಬೇಡಿಕೆಯನ್ನು ನಿರೀಕ್ಷಿಸದೇ ಪಾವತಿಸಲಾಗುತ್ತದೆ.

ಮೇಲೆ ತಿಳಿಸಿದ ಅಂಶ 3 ರಲ್ಲಿ ಸೂಚಿಸಿರುವ ನಿರ್ದಿಷ್ಟ ಅವಧಿಯ ತಡ ಸಂಗ್ರಹಕ್ಕಾಗಿ ಬಡ್ಡಿಯನ್ನು ಕೆಳಗಿನ ದರಗಳಲ್ಲಿ ನೀಡಲಾಗುತ್ತದೆ:

- ಸ್ಥಳೀಯ/ಹೊರಭಾಗದ ಚೆಕ್ ಗಳ ಸಂಗ್ರಹಕ್ಕಾಗಿ (ಅಂಶ 3.) ರಲ್ಲಿ ಸೂಚಿಸಿರುವ ಸಮಯದ ಬೌಕಟ್ಟನ್ನು ಮೀರಿದ ಅವಧಿಗೆ ಉಳಿತಾಯ ಖಾತೆಯ ದರ.
- ವಿಳಂಬವು 45 ದಿನಗಳಿಗಿಂತ ಹೆಚ್ಚಾದಲ್ಲಿ, ನಿರ್ದಿಷ್ಟ ಸಮಯಕ್ಕೆ ಅವಧಿ ಠೇವಣಿಯ ದರ ಅನ್ವಯವಾಗುತ್ತದೆ.
- ಅತ್ಯಂತ ಹೆಚ್ಚು ವಿಳಂಬದ ಸಂದರ್ಭದಲ್ಲಿ, ಎಂದರೆ, ವಿಳಂಬವು 90 ದಿನಗಳಿಗಿಂತ ಹೆಚ್ಚಾದಲ್ಲಿ, ಪೂರಕ ಅವಧಿ ದರದ ಮೇಲೆ 2% ದರವನ್ನು ಪಾವತಿಸಲಾಗುತ್ತದೆ.
- ಸಂಗ್ರಹದ ಅಡಿಯಲ್ಲಿನ ಚೆಕ್ ಪ್ರಕ್ರಿಯೆಯ ಸಂದರ್ಭದಲ್ಲಿ, ಗ್ರಾಹಕನ ಖಾತೆ ಕೊರತೆ/ ಸಾಲದ ಖಾತೆಗೆ ಜಮೆಯಾಗುತ್ತದೆ, ಇದಕ್ಕೆ ಬಡ್ಡಿಯನ್ನು ಸಾಲಮೊತ್ತಕ್ಕೆ ಅನ್ವಯವಾಗುವ ದರದಲ್ಲಿ ಪಾವತಿಸಲಾಗುತ್ತದೆ. ಅತ್ಯಧಿಕ ವಿಳಂಬದ ಸಂದರ್ಭದಲ್ಲಿ, ಸಾಲದ ಖಾತೆಯ ಮೇಲೆ 2% ಅನ್ವಯಿಸುವ ದರವನ್ನು ನೀಡಲಾಗುತ್ತದೆ.

ಮೇಲೆ ನೀಡಿದ ಬಡ್ಡಿ ಪಾವತಿಯು ಕೇವಲ ಭಾರತದೊಳಗೆ ಸಂಗ್ರಹಿಸುವ ಸಾಧನಗಳಿಗೆ ಮಾತ್ರ ಅನ್ವಯಿಸುತ್ತದೆ.

- ವ್ಯವಹಾರದಲ್ಲಿ ಕಳೆದು ಹೋದ ಚೆಕ್ / ಸಾಧನಗಳು / ತೀರುವಳಿಯ ಪ್ರಕ್ರಿಯೆಯಲ್ಲಿ ಅಥವಾ ಪಾವತಿ ಬ್ಯಾಂಕ್ ನ ಶಾಖೆಯಲ್ಲಿ ಚೆಕ್ ಅಮಾನ್ಯವಾದರೆ:

ಸಂಗ್ರಹಕ್ಕಾಗಿ ಸ್ವೀಕರಿಸಿದ ಚೆಕ್ ಅಥವಾ ಸಾಧನವು ವ್ಯವಹಾರದ ಅವಧಿಯಲ್ಲಿ ಕಳೆದುಹೋದಲ್ಲಿ ಅಥವಾ ಪಾವತಿಸುವ ಬ್ಯಾಂಕ್ ನ ಶಾಖೆಯಲ್ಲಿ ತೀರುವಳಿ ಪ್ರಕ್ರಿಯೆಯ ಸಂದರ್ಭದಲ್ಲಿ ಕಳೆದುಹೋದರೆ, ಬ್ಯಾಂಕ್ ತಕ್ಷಣವೇ ನಷ್ಟದ ಬಗ್ಗೆ ತಿಳಿದು, ಇದನ್ನು ಖಾತೆದಾರನಿಗೆ ತಿಳಿಸಬೇಕು, ಇದರಿಂದಾಗಿ ಖಾತೆದಾರನು ಡ್ರಾ ಮಾಡುವವನಿಗೆ ಪಾವತಿ ನಿಲುಗಡೆಗೆ ಸೂಚಿಸಬಹುದು ಮತ್ತು ಆತ/ಆಕೆ ನೀಡಿದ ಚೆಕ್ ಕಳೆದುಹೋದ ಕಾರಣದಿಂದ ಚೆಕ್/ ಸಾಧನದ ಮೊತ್ತವು ಜಮೆಯಾಗದೇ ಅಮಾನ್ಯವಾದಲ್ಲಿ, ಆ ಚೆಕ್ ಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಬಹುದು. ಬ್ಯಾಂಕ್ ಗ್ರಾಹಕನಿಗೆ ಚೆಕ್ ಅನ್ನು ಡ್ರಾ ಮಾಡಲು ನಕಲಿ ಸಾಧನವನ್ನು ನೀಡಲು ಎಲ್ಲಾ ರೀತಿಯ ನೆರವನ್ನು ನೀಡುತ್ತದೆ. ಬ್ಯಾಂಕ್ ನಿಂದ ಚೆಕ್ ಕಳೆದುಹೋದಲ್ಲಿ, ಪಾವತಿ ನಿಲುಗಡೆಯ ಶುಲ್ಕವನ್ನು ಬ್ಯಾಂಕ್ ಭರಿಸುತ್ತದೆ.

ಗ್ರಾಹಕನು ಸಂಗ್ರಹಕ್ಕಾಗಿ ಠೇವಣಿ ಮಾಡಿದ ಚೆಕ್ ಪಾವತಿಬ್ಯಾಂಕ್ ನಿಂದ ಮಾನ್ಯವಾಗದಿದ್ದಲ್ಲಿ, ಹೀಗೆ ಮರಳಿದ ಸಾಧನವನ್ನು ಗ್ರಾಹಕನ ವಿಳಾಸಕ್ಕೆ ಮರಳಿಸಿ, ಅದನ್ನು ಬ್ಯಾಂಕ್ ನ ಪುಸ್ತಕದಲ್ಲಿ ದಾಖಲಿಸಲಾಗುತ್ತದೆ. ಇದರ ಚೆಕ್ ಮರಳಿಸಿದ ಶುಲ್ಕವನ್ನು ನಿಗದಿತ ಸಾಮಾನ್ಯ ಶುಲ್ಕದಲ್ಲಿ ವಿವರಿಸಿರುವಂತೆ ಸಂಗ್ರಹಿಸಲಾಗುತ್ತದೆ.

ಬ್ಯಾಂಕ್ ನ ಪರಿಹಾರ ನಿಯಮದ ಸಾಲಿನಲ್ಲಿ, ಬ್ಯಾಂಕ್ ಖಾತೆದಾರನಿಗೆ ಕೆಳಗಿನ ವಿಧಾನಗಳಲ್ಲಿ ಸಾಧನವು ವ್ಯವಹಾರದಲ್ಲಿ ಕಳೆದುಹೋದಲ್ಲಿ ಪರಿಹಾರ ನೀಡುತ್ತದೆ:

- ಸಂಗ್ರಹಕ್ಕಾಗಿ ನೀಡಲಾದ ಸಮಯದ ಮಿತಿಯನ್ನು ಮೀರಿ ಗ್ರಾಹಕನಿಗೆ ಸಾಧನವು ಕಳೆದುಹೋದ ಬಗ್ಗೆ ಮಾಹಿತಿ ನೀಡಿದಲ್ಲಿ (ಅಂಶ 3 ರಲ್ಲಿ ನಮೂದಿಸಿರುವಂತೆ), ಮೇಲೆ ಸೂಚಿಸಲಾದ ದರದಲ್ಲಿ ನಿರ್ದಿಷ್ಟ ಸಂಗ್ರಹ ಅವಧಿಯನ್ನು ಮೀರದಂತೆ ಬಡ್ಡಿಯನ್ನು ಪಾವತಿಸಲಾಗುತ್ತದೆ.
- ಬ್ಯಾಂಕ್ / ಸಂಸ್ಥೆಯು ನಕಲಿ ಸಾಧನವನ್ನು ನೀಡಲು ಶುಲ್ಕವನ್ನು ವಿಧಿಸಿದಲ್ಲಿ ಹಾಗೂ ಗ್ರಾಹಕನು ಬ್ಯಾಂಕ್ ಗೆ ರಸೀದಿಯನ್ನು ನೀಡಿದಲ್ಲಿ ನಕಲಿ ಚೆಕ್/ ಸಾಧನವನ್ನು ಪಡೆಯಲು ಯಾವುದೇ ಸಕಾರಣ ಶುಲ್ಕವನ್ನು ಗ್ರಾಹಕನಿಗೆ ಪಾವತಿಸುತ್ತದೆ.

## 6. ಅನಿವಾರ್ಯ ಕಾರಣ

ಕೆಲವು ಅನಿವಾರ್ಯ ಕಾರಣಗಳಾದ (ನಾಗರಿಕ ಗಲಭೆ, ಹಾನಿ, ಅಥವಾ ಇತರ ಕಾರ್ಮಿಕ ಸಮಸ್ಯೆಗಳು, ಅಪಘಾತ, ಬೆಂಕಿ, ಪ್ರಾಕೃತಿಕ ವಿಕೋಪಗಳು ಅಥವಾ ಇತರ "ದೇವರ ಕ್ರಿಯೆಗಳು". ಯುದ್ಧ, ಬ್ಯಾಂಕ್ ಅಥವಾ ಅದರ ಪೂರಕ ಬ್ಯಾಂಕ್ (ಗಳು)ಗಳ ಸೌಲಭ್ಯಗಳಿಗೆ ಹಾನಿ, ಸಂವಹನದ ಸಾಮಾನ್ಯ ಸಾಧನಗಳ ಅನುಪಸ್ಥಿತಿ, ಇತ್ಯಾದಿಗಳು) ಬ್ಯಾಂಕ್ ನ ನಿಯಂತ್ರಣವನ್ನು ಮೀರಿದು, ಇದು ಬ್ಯಾಂಕ್ ಅನ್ನು ನಿರ್ದಿಷ್ಟ ಸೇವೆಯ

ವಿತರಣಾ ಮಾನದಂಡಗಳನ್ನು ಮಾಡಲು ಅಡ್ಡಿಯುಂಟು ಮಾಡುವುದರಿಂದ ಬ್ಯಾಂಕ್ ಗ್ರಾಹಕನಿಗೆ ತಡ ಜಮೆಗೆ ಪರಿಹಾರ ನೀಡಲು ಹೊಣೆಯಾಗುವುದಿಲ್ಲ.

7. ಚೆಕ್ ಪಾವತಿಯಾಗದೇ ಮರಳಿದಲ್ಲಿ ಶೀಘ್ರ ಜಮೆಯ ಮೇಲೆ ಬಡ್ಡಿ ವಿಧಿಸುವುದು:

ಚೆಕ್ ಅನ್ನು ಶೀಘ್ರ ಜಮೆಯ ಸಂಗ್ರಹಕ್ಕಾಗಿ ಕಳುಹಿಸಿದ್ದು ಬ್ಯಾಂಕ್ ನಿಂದ ಪಾವತಿಯಾಗದೇ ಮರಳಿದಲ್ಲಿ, ಚೆಕ್ ನ ಮೌಲ್ಯವನ್ನು ಖಾತೆಗೆ ಶೀಘ್ರವೇ ಜಮೆ ಮಾಡಲಾಗುತ್ತದೆ. ಶೀಘ್ರ ಜಮೆಯ ದಿನದಿಂದ ಸಿದ್ಧತಾ ದಿನಾಂಕದವರೆಗೆ ಗ್ರಾಹಕನಿಗೆ ಯಾವುದೇ ಬಡ್ಡಿಯನ್ನು ವಿಧಿಸಲಾಗುವುದಿಲ್ಲ.

ಚೆಕ್ ನ ಪ್ರಕ್ರಿಯೆಯು ಉಳಿತಾಯ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರೆ ಮತ್ತು ಅದನ್ನು ತೆಗೆಯದಿದ್ದಲ್ಲಿ, ಹೀಗೆ ಜಮೆ ಮಾಡಲಾದ ಮೊತ್ತವು ಚೆಕ್ ಪಾವತಿಯಾಗದೇ ಮರಳಿದಾಗ ಯಾವುದೇ ಬಡ್ಡಿಯ ಪಾವತಿಗೆ ಅರ್ಹವಾಗಿರುವುದಿಲ್ಲ. ಚೆಕ್/ ಸಾಧನವು ಬ್ಯಾಂಕ್ ಫಂಡ್ ರಹಿತವಾಗಿದ್ದ ಸಂದರ್ಭದಲ್ಲಿ ಪಾವತಿಯಾಗದೇ ಮರಳಿದಲ್ಲಿ ಹಾಗೂ ಪ್ರಕ್ರಿಯೆಯು ಖಾತೆಯ ಕೊರತೆ/ಸಾಲದ ಖಾತೆಗೆ ಜಮೆಯಾದಲ್ಲಿ, ಜಮೆಯ ದಿನಾಂಕದಿಂದ ನಮೂದಿಸಿದ ವ್ಯತಿರಿಕ್ತ ದಿನಾಂಕದವರೆಗೆ ಖಾತೆ ಕೊರತೆ/ ಸಾಲಕ್ಕೆ ಅನ್ವಯವಾಗುವ ಬಡ್ಡಿದರದ 2% ದರವನ್ನು ವಸೂಲಿ ಮಾಡಲಾಗುತ್ತದೆ.